

# ಬಾಪ್ತಿಸ್ತದ ಭಾಷೆ

ಬಾಪ್ತಿಸ್ತಕ್ಕೆ ಸಂಬಂಧಿಸಿ ಉಪಯೋಗಿಸಲ್ಪಟ್ಟ ಪದ ಪ್ರಯೋಗವು ವಿವರಣೆಯುಳ್ಳದ್ದೂ, ಅರ್ಥಗರ್ಭ ತವಾದದ್ದೂ, ವರ್ಣನಾತ್ಮಕ ಸಂಕೇತಗಳಿಂದ ಮತ್ತು ಅಹಾರ ಕಲ್ಪನೆಯಿಂದ ತುಂಬಿದಂತೆ ಆಗಿರುತ್ತದೆ. ಈ ಪದಗಳು ಮತ್ತು ಮಾತುಗಳು ವಿವರ ವಾದವುಗಳೂ ಸ್ಪಷ್ಟ ವಾದವುಗಳೂ ಆಗಿರುತ್ತವೆ: ಬಾಪ್ತಿಸ್ತದ ವಿವಿಧ ವಿಷಯಗಳನ್ನು ಅರ್ಥಮಾಡಿಕೊಳ್ಳಲು ನಮಗೆ ಸಹಾಯ ಮಾಡುತ್ತವೆ. ಬಾಪ್ತಿಸ್ತದೊಂದಿಗೆ ಉಪಯೋಗಿಸಲ್ಪಟ್ಟ ಈ ಕೆಳಗಿನ ಮಾತುಗಳನ್ನು ನಿಕಟವಾಗಿ ಪರಿಶೀಲಿಸೋಣ.

## ಸುವಾರ್ತೆಗಳಲ್ಲಿ

1. “ರಕ್ಷಣೆ ಹೊಂದು” (ಮಾರ್ಕ 16:16; 1 ಹೇತ್ರ 3:21ನ್ನು ಸಹ ನೋಡಿ). “ರಕ್ಷಣೆ ಹೊಂದು” ಎಂಬುದು 5020 ಎಂಬ ಗ್ರೀಕ ಪದದಿಂದ ಬರುತ್ತದೆ, ಅದು ದೈಹಿಕ ಅರ್ಥದಲ್ಲಿ ಇಲ್ಲವೇ, ಆತ್ಮಿಕ ಅರ್ಥದಲ್ಲಿ ವಿಮೋಚನೆಯ ಅರ್ಥವನ್ನು ಒಳಗೊಂಡಿರುತ್ತದೆ.

ಹೊಸ ಒಡಂಬಡಿಕೆಯಲ್ಲಿ 5020 ಎಂಬುದು ಕೆಲವು ಸಲ ಕಠಿಣವಾದ ಗಂಡಾಂತರದಿಂದ ರಕ್ಷಣೆಗೆ ಸಂಬಂಧಿಸಿರುತ್ತದೆ (ಮತ್ತಾಯ 8:25; 14:30; 27:40; ಮಾರ್ಕ 15:30; ಯೋಹಾನ್ 12:27; ಸಹ ನೋಡಿ ಅಪೊಸ್ತಲರ ಕೃತ್ಯಗಳು 7:25 [“ವಿಮೋಚನೆ”]; 27:20; ಇಬ್ರಿಯ 5:7; 11:17). ಇತರ ಸಂದರ್ಭಗಳಲ್ಲಿ ಅದು ಅಸ್ವಸ್ಥರಾದವರ ಗುಣಪಡಿಸುವಿಕೆಯನ್ನು ಸಂಬಂಧಿಸಿ “ನೆಟ್ಟಗಾಯಿತು,” ಎಂದು ಭಾಷಾಂತರಿಸಲ್ಪಟ್ಟಿದೆ (ಅಪೊಸ್ತಲರ ಕೃತ್ಯಗಳು 4:9; 14:9; ಯಾಕೋಬ 5:15 [“ವಾಸಿಯಾಗು”]). ಪಾಪದಲ್ಲಿ ತಪ್ಪಿಹೋದವರಿಗಾಗಿ ಆತ್ಮಿಕ ಅತಿಕ್ರಮಣಗಳಿಂದ ರಕ್ಷಣೆಗಾಗಿ ಸಹ ಇದು ಉಪಯೋಗಿಸಲ್ಪಟ್ಟಿದೆ (ಮತ್ತಾಯ 1:21; ಮಾರ್ಕ 16:16; ಲೂಕ 19:10; ಅಪೊಸ್ತಲರ ಕೃತ್ಯಗಳು 2:40; 1 ತಿಮೊಥೆ 1:15).

2. “ಹೊಸದಾಗಿ ಹುಟ್ಟು” (ಯೋಹಾನ್ 3:3-5). ಹೊಸದಾಗಿ ಹುಟ್ಟುವುದು ಅಂದರೆ ಜೀವಕ್ಕೆ ತರಲ್ಪಡಬೇಕೆಂಬ ಅರ್ಥದಲ್ಲಿ “ತರಲ್ಪಡುವುದು” (ಗ್ರೀಕ: *gennaō*) ಎಂದಿರುತ್ತದೆ. ಹೊಸ ಒಡಂಬಡಿಕೆಯ ಅರ್ಥವು ಬಹುಶಃ ಯೆಹೂದಿ ಆಲೋಚನೆಯ ಒಳಗೊಂಡಂತೆಯೇ ಇರುತ್ತದೆ: “ಪರಮತಾವಲಂಬಿಗಳು ಕೇವಲ ಅಸ್ತಿತ್ವದೊಳಗಿಂದ ನಿಜವಾದ ಜೀವನಕ್ಕೆ ಮತಾಂತರದಿಂದ ಬರುತ್ತಾರೆ. ಪರಿಶುದ್ಧ ಜನರೊಳಗೆ (ದೇಹ ದೊಳಗೆ) ಬರುವುದರಿಂದ ಅವರು ಹಾಗೆ ಮಾಡುತ್ತಾರೆ; ಹಳೇ ಸಂಬಂಧಗಳು ತೆಗೆದು ಹಾಕಲ್ಪಡುತ್ತವೆ; ಹೊಸ ಸಂಬಂಧವು ಪ್ರಾರಂಭವಾಗುತ್ತದೆ.”<sup>1</sup>

## ಅಪೊಸ್ತಲರ ಕೃತ್ಯಗಳ ಗ್ರಂಥದಲ್ಲಿ

3. “ಕ್ಷಮಾಪಣೆ” (ಅಪೊಸ್ತಲರ ಕೃತ್ಯಗಳು 2:38; ಕೊಲೊಸ್ಸೆ 2:12, 13 ಸಹ ನೋಡಿ). “ಕ್ಷಮಾಪಣೆ”ಯು *aphiemi* ಎಂಬ ಗ್ರೀಕ ಪದದಿಂದ ಬರುತ್ತದೆ, “ಕಳು ಹಿಸಿಬಿಡು,” “ಬಿಡುಗಡೆ ಮಾಡು,” “ತೂಲಿಬಿಡು,” ಇಲ್ಲವೇ “ಕ್ಷಮಿಸು” ಎಂದರ್ಥ. ಪಾಪದಿಂದ ಬಿಡುಗಡೆಗೆ ಸಂಬಂಧಿಸುವಾಗ, “ಕ್ಷಮಿಸಿಬಿಡುವುದು” ಎಂಬರ್ಥವನ್ನು

ತೆಗೆದು ಕೊಳ್ಳುತ್ತದೆ.

4. ಪಾಪಗಳು “ತೊಳೆಯಲ್ಪಡುವುದು” (ಅಪೊಸ್ತಲರ ಕೃತ್ಯಗಳು 22:16; ಎಫೆಸ 5:26; 3:5 ನಹ ನೋಡಿ). “ತೊಳೆದು ಜಡುವುದು” (ಗ್ರೀಕ: *apolouo*), *apo* (ಅರ್ಥ “ದಿಂದ ದೂರ”) ಮತ್ತು *louo* (“ತೊಳೆಯಲು”), ಎಂಬವುಗಳ ಹೊಂದಿಸುವಿಕೆಯು ಹೊಸ ಒಡಂಬಡಿಕೆಯಲ್ಲಿ ಇಲ್ಲ ಮಾತ್ರವೇ ಕಂಡುಬರುತ್ತದೆ. ನಾವು ಸ್ನಾನ ಮಾಡುವಾಗ ಹೊಸಲು ತೆಗೆಯಲ್ಪಡುವಂತೆ, ಪಾಪವು ಯೇಸುವಿನ ರಕ್ತದ ಮುಖಾಂತರ ಬಾಪ್ಟಿಸ್ಮದಲ್ಲಿ ತೊಳೆಯಲ್ಪಡುತ್ತದೆ.

### ಪ್ರತಿಕ್ರಮಣೆ

5. “ಪಾಪಕ್ಕೆ ಸತ್ತು ಹೋಗುವುದು,” “ಆತನ ಮರಣದಲ್ಲಿ ಬಾಪ್ಟಿಸ್ಮ ಹೊಂದುವುದು,” ಮತ್ತು “ಮರಣದೊಳಗೆ” (ರೋಮಾಪುರ 6:1-4). “ಸತ್ತು ಹೋಗುವುದು” (ಗ್ರೀಕ: *nekros*) ಮತ್ತು “ಮರಣ” (ಗ್ರೀಕ: *thanatos*) ಎಂಬ ಪದಗಳು ಜೀವನದ ಹೋಗುವುದನ್ನು ವ್ಯಕ್ತಪಡಿಸಲು ಉಪಯೋಗಿಸಲ್ಪಟ್ಟಿವೆ. ನಾವು ಬಾಪ್ಟಿಸ್ಮ ಹೊಂದುವಾಗ, ಪಾಪದಲ್ಲಿ ಜೀವಿಸುವುದನ್ನು ನಾವು ನಿಲ್ಲಿಸಬೇಕು - ಯಾಕೆಂದರೆ ಬಾಪ್ಟಿಸ್ಮದಲ್ಲಿ ನಾವು ಪಾಪಕ್ಕೆ ಮರಣವನ್ನು ಪ್ರವೇಶಿಸುತ್ತೇವೆ. ಯೇಸುವಿನ ಮರಣದಲ್ಲಿ ಪ್ರವೇಶಿಸುವುದರಿಂದ, ಪಾಪದ ಹಿಂದಿನ ಜೀವನಕ್ಕೆ ಸತ್ತು ಹೋಗುವ ಆತ್ಮಿಕ ಅರ್ಥದಲ್ಲಿ ಆತನೊಂದಿಗೆ ಸತ್ತವರಾಗಬೇಕು.

6. “ಕ್ರಿಸ್ತನಲ್ಲಿ ಸೇರಿಕೊಳ್ಳುವುದಕ್ಕೆ ಬಾಪ್ಟಿಸ್ಮ ಮಾಡಿಕೊಳ್ಳುವುದು” (ರೋಮಾಪುರ 6:3). ಕ್ರಿಸ್ತನ “ಒಳಗೆ” (ಗ್ರೀಕ: *eis*) ಪ್ರವೇಶಿಸುವುದು. ಆತ್ಮಿಕವಾಗಿ ಯೇಸುವಿನ ಭಾಗವಾಗುವುದನ್ನು ಅನ್ವಯಿಸುತ್ತದೆ. ನಾವು ಬಾಪ್ಟಿಸ್ಮ ಹೊಂದಿದಾಗ, ನಾವು ಆತನೊಂದಿಗೆ ಐಕ್ಯವಾಗುತ್ತೇವೆ, ಆತನ ಶುದ್ಧತೆಯಲ್ಲಿ ಉದ್ದೇಶದಲ್ಲಿ, ಮತ್ತು ಜೀವನದ ಮಾರ್ಗದಲ್ಲಿ ಆತನೊಂದಿಗೆ ಒಂದಾಗುತ್ತೇವೆ.

7. “ಹೂಣಲ್ಪಡುವುದು” ಮತ್ತು “ಆತನೊಂದಿಗೆ ಎಜ್ಜಿಸಲ್ಪಡುವುದು” (ರೋಮಾಪುರ 6:4; ಕೊಲೊಸ್ಸೆ 2:12). ಬಾಪ್ಟಿಸ್ಮದಲ್ಲಿ ದೈಹಿಕವಾಗಿ ಯೇಸುವಿನ ಹೂಣಿಡುವಿಕೆಯನ್ನು ಪುನರುತ್ಥಾನವನ್ನೂ ಪುನಃ ಅಭಿನಯಿಸುತ್ತೇವೆ. ಅದೇ ಸಮಯದಲ್ಲಿ, ಆತ್ಮಿಕವಾಗಿ ನೂತನ ಜೀವಿತಕ್ಕೆ ಎಜ್ಜಿಸಲ್ಪಡುವಂತೆ ಆತ್ಮಿಕವಾಗಿ ಒಳಗೊಂಡಿರುವವರಾಗಿರ ತಕ್ಕದ್ದು. ಬಾಪ್ಟಿಸ್ಮದಲ್ಲಿ ಆತನೊಂದಿಗೆ ಹೂಣಲ್ಪಟ್ಟು ಎಜ್ಜಿಸಲ್ಪಡುವುದರಿಂದ ಆತನ ಹೂಣಿಡುವಿಕೆಯಲ್ಲಿ ಮತ್ತು ಪುನರುತ್ಥಾನದಲ್ಲಿ ನಮ್ಮ ನಂಬಿಕೆಯನ್ನು ವ್ಯಕ್ತಪಡಿಸುತ್ತೇವೆ. ನಮ್ಮ ನಂಬಿಕೆಯು ರಕ್ಷಣೆಯೊಂದಿಗೆ ಬಹುಮಾನಿಸಲ್ಪಟ್ಟಿದೆ (ರೋಮಾಪುರ 10:9; 1 ಪೇತ್ರ 3:21). ಮುಳುಗೇಳುವ ದೈಹಿಕ ಕಾರ್ಯದೊಂದಿಗೆ ನಾವು ಆತ್ಮಿಕವಾಗಿ ಒಳಗೊಂಡಿರುವಾಗ, ಪರಿಣಾಮವು ಯಾವಾತನೊಂದಿಗೆ ನಾವು ಹೂಣಲ್ಪಟ್ಟಿರುವೆವೋ ಮತ್ತು ಎಜ್ಜಿಸಲ್ಪಟ್ಟಿರುವೆವೋ ಆತನ ಹೋಲಿಕೆಯಲ್ಲಿ ಬದಲಾವಣೆಗೊಂಡ ಜೀವವಾಗಿದೆ (ರೋಮಾಪುರ 6:17, 18).

8. “ಹೊಸಬರಾಗಿ ನಡೆಯುವುದು” ಮತ್ತು “ಜೀವಿತರಾಗಿ ಮಾಡಲ್ಪಡುವುದು” (ರೋಮಾಪುರ 6:4; ಕೊಲೊಸ್ಸೆ 2:12, 13). “ನಡೆಯುವುದು” ಕೃತ್ಯವನ್ನು ಮತ್ತು ಚಲನವಲನವನ್ನು ಅನ್ವಯಿಸುತ್ತದೆ. ಬಾಪ್ಟಿಸ್ಮದ ಮುಖಾಂತರ ನಾವು ನೂತನ ಆತ್ಮಿಕ ಜೀವನ ಶೈಲಿಯನ್ನು ಪ್ರಾರಂಭಿಸಬೇಕು, ಇದು ಆತ್ಮಿಕವಾಗಿ ಜೀವಿಸುವಂತೆ ಮಾಡಲ್ಪಟ್ಟಿದ್ದರ ಪರಿಣಾಮವಾಗಿದೆ.

9. “ಆತನ ಮರಣದ ಮತ್ತು ಪುನರುತ್ಥಾನದ ಸಾಧ್ಯತೆಗಳಲ್ಲಿ ಆತನೊಂದಿಗೆ ಐಕ್ಯ

ವಾಗಿರುವುದು” (ರೋಮಾಪುರ 6:5). “ಬಕ್ಯವಾಗಿರುವುದು” (ಗ್ರೀಕ: *sunphutos*) ಎಂಬುದು “ಒಟ್ಟಾಗಿ ಬೆಳೆಯುವುದು” ಎಂಬ ಮೂಲದಿಂದ ಬರುತ್ತದೆ. ಬಾಪ್ತಿಸ್ಕದಲ್ಲ ನಮ್ಮ ಹಿಂದಿನದನ್ನು ನಾವು ಜಯಿಸಬೇಕು ಮತ್ತು ನೂತನ ಜೀವಿತದಲ್ಲ ಬೆಳೆಯ ಬೇಕು, ನಾವು ಸತ್ತುಹೋದ ಜೀವಿತಕ್ಕೆ ಎಂದೂ ಹಿಂದಿರುಗಿ ಹೋಗಬಾರದು. ಯೇಸುವು ಪಲಿಶುದ್ಧನೂ ಶುದ್ಧನೂ ಆಗಿದ್ದನು. ಮತ್ತು ದೇವರ ಹಾಗೂ ಇತರರ ಸೇವೆ ಮಾಡಿದನು. ಅದೇ ಲೀತಿಯ ಜೀವಿತಯಲ್ಲ ಆತನೊಂದಿಗೆ ನಾವು ಬಕ್ಯಗೊಳ್ಳ ಬೇಕು; ಆತನು ನಡೆದಂತೆ ನಾವು ನಡೆಯಬೇಕು (1 ಯೋಹಾನ್ 2:6).

10. “ಪೂರ್ವ ಸ್ವಭಾವವು ಆತನೊಂದಿಗೆ ಶಿಲುಬೆಗೆ ಹಾಕಲ್ಪಟ್ಟಿತು” (ರೋ ಮಾಪುರ 6:6). “Crucified with” (ಗ್ರೀಕ: *sustauroo*) ಎಂಬುದು ಒಂದು ಸಂಯುಕ್ತ ಪದ: *sun* (ಅರ್ಥ “with”) ಮತ್ತು *stauroo* (ಅರ್ಥ “ಶಿಲುಬೆಗೆ ಹಾಕು”) ಎಂಬ ವಿಚಾರಗಳು ಬಾಪ್ತಿಸ್ಕದಲ್ಲ ನಾವು ಆತನೊಂದಿಗೆ ಯೇಸುವಿನ ಶಿಲುಬೆಗೆ ಹಾಕಲ್ಪಡುವದರಲ್ಲ ಭಾಗಿಗಳಾಗುತ್ತೇವೆಂಬದನ್ನು ಸೂಚಿಸುತ್ತವೆ. ದೈಹಿಕ ಶಿಲುಬೆಗೆ ಹಾಕಲ್ಪಡುವಿಕೆಯು ನಮ್ಮ ಬಾಪ್ತಿಸ್ಕದಲ್ಲ, ಹಂಚಿಕೊಳ್ಳಲ್ಪಡತಕ್ಕದ್ದು, ಆತ್ಮಿಕ ಅರ್ಥದಲ್ಲಿ ಹೊರತು ಪಡಿಸಿ. ಆತನು ದೈಹಿಕವಾಗಿ ಮರಣಹೊಂದಿದನು, ಆದರೆ ನಮ್ಮ ಹಳೇ ಸ್ವಭಾವಗಳ ಪಾಪಭರಿತ ದುರಾಶೆಗಳನ್ನು ಮರಣಕ್ಕೆ ಒಪ್ಪಿಸುವದರಿಂದ ನಾವು ಆತ್ಮಿಕವಾಗಿ ಸಾಯಬೇಕು.

11. ಪಾಪದ ಸ್ವಭಾವ “ತೆಗೆದು ಹಾಕಲ್ಪಟ್ಟಿತು” (ರೋಮಾಪುರ 6:6). “ತೆಗೆದು ಹಾಕಲ್ಪಟ್ಟಿತು” ಎಂಬುದು *katargeo* ಎಂಬ ಗ್ರೀಕ ಪದದಿಂದ ಬರುತ್ತದೆ, ಅದರ ಅರ್ಥ “ಬಲಹೀನನ್ನಾಗಿ ಮಾಡು, ತೆಗೆದು ಹಾಕು, ದೂರವಾಗಿಸು.” ಬಾಪ್ತಿಸ್ಕದಲ್ಲ ನಾವು ಆತ್ಮಿಕವಾಗಿ ಒಳಗೊಂಡಿದ್ದರೆ, ಆಗ ದೈಹಿಕ ಶೋಧನೆಗಳ ಮುಖಾಂತರ ನಮ್ಮ ಮೇಲೆ ದೊರೆತನ ಮಾಡುತ್ತಿದ್ದ ಪಾಪಗಳು ತೆಗೆದು ಹಾಕಲ್ಪಡುವವು.

12. “ಇನ್ನು ಮುಂದೆ ಪಾಪಕ್ಕೆ ದಾಸರಲ್ಲ” (ರೋಮಾಪುರ 6:6). “ದಾಸರು” ಎಂಬುದು *douleuo* ಎಂಬುದರಿಂದ ಬರುತ್ತದೆ, ಇದು ಗುಲಾಮನಿಂದ ಮಾಡಲ್ಪಡುತ್ತಿದ್ದ ಕೆಲಸಕ್ಕೆ ಸಂಬಂಧಿಸಿರುತ್ತದೆ. ಮೊದಲು ನಮ್ಮ ದೇಹಗಳಲ್ಲ ಜಡಲ್ಪಟ್ಟ ಪಾಪಭರಿತತೆಯನ್ನು ತೆಗೆದು ಹಾಕುವಾಗ, ನಾವು ಪಾಪಕ್ಕೆ ದಾಸರಂತೆ ಸೇವೆ ಮಾಡಬೇಕಾಗಿರುವ ಅಗತ್ಯತೆ ಇರುವದಿಲ್ಲ.

13. “ಪಾಪದಿಂದ ಸ್ವತಂತ್ರರು” (ರೋಮಾಪುರ 6:7, 17, 18). ಪಾಪಕ್ಕೆ ನಾವು ಸಾಯುವದರ ಪರಿಣಾಮವು ಪಾಪದ ದೊರೆತನದಿಂದ ನಾವು ಸ್ವತಂತ್ರರಾಗಿರುವದು ಆಗಿರುತ್ತದೆ.

14. “ನೀತಿಗೆ ದಾಸರಾಗಿರುವೆವು” (ರೋಮಾಪುರ 6:18). ನಾವು ದಾಸತ್ವವನ್ನು ಎಂದಿಗೂ ಜಡಲಾರೆವು. ನಾವು ಪಾಪಕ್ಕೆ ದಾಸರಾಗಿರುತ್ತೇವೆ. ಇಲ್ಲವೇ ನೀತಿಗೆ ದಾಸರಾಗಿರುತ್ತೇವೆ. ಪಾಪಕ್ಕೆ ದಾಸರಾಗಿರುವದನ್ನು ಜಟ್ಟಮೇಲೆ, ನಾವು ನೀತಿಗೆ ದಾಸರಾಗಬೇಕು (ಗ್ರೀಕ: *douloo*, ಅರ್ಥ “ಗುಲಾಮರಾಗಿರುವುದು”).

15. “ದೇವರ ಪುತ್ರರು” (ಗಲಾತ್ಯ 3:26). “ಪುತ್ರರು” ಎಂಬ ಪದವು *huios* ಎಂಬುದರಿಂದ ಬರುತ್ತದೆ, ಇದರ ಅರ್ಥ “ಮಕ್ಕಳು” (KJV) ಎಂದಾಗುವದಿಲ್ಲ, ಆದರೆ ಅಕ್ಷರಶಃವಾಗಿ “ಪುತ್ರರು” ಎಂದಾಗುತ್ತದೆ. ಈ ಪದವು ಹೊಸ ಒಡಂಬಡಿಕೆಯಲ್ಲ ಸಂಬಂಧವನ್ನು ತೋರಿಸುವದಕ್ಕಾಗಿ ಮಾತ್ರವೇ ಅಲ್ಲ, ಆದರೆ ಸ್ವಭಾವವನ್ನು ತೋರಿಸುವದಕ್ಕೂ ಉಪಯೋಗಿಸಲ್ಪಟ್ಟಿರುತ್ತದೆ. (“ದೇವರ ಪುತ್ರರು” ಎಂಬ ಲೇಖನ ನೋಡಿ.) ಬಾಪ್ತಿಸ್ಕದಲ್ಲ ಆತ್ಮಿಕ ಒಳಗೊಂಡಿರುವಿಕೆಯು ಹೊಸದಾಗಿ ಹುಟ್ಟುವದನ್ನು

ದಾಟ ತೆಗೆದುಕೊಂಡು ಹೋಗುತ್ತದೆ, ದೇವರ ಸ್ವಭಾವವನ್ನು ತೆಗೆದುಕೊಳ್ಳುವದಕ್ಕೆ ಕಾರಣವಾಗುತ್ತದೆ. “ತಂದೆಯಂತೆ, ಮಗನಂತೆ” ಎಂಬ ಹೋಲಿಕೆಯು ನಮಗಾಗಿ, “ಯೇಸುವಿನಂತೆ, ರಕ್ಷಿಸಲ್ಪಟ್ಟವನಂತೆ” ಎಂದಾಗಬೇಕು.

16. “ಕ್ರಿಸ್ತನನ್ನು ಧರಿಸಿಕೊಳ್ಳುವುದು” (ಗಲಾತ್ಯ 3:27). ನಾವು ದೇವರ ಮಕ್ಕಳಾಗುವಾಗ, ಯೇಸುವಿನ ಸ್ವಭಾವವನ್ನು ನಾವು ತೆಗೆದುಕೊಳ್ಳಬೇಕು. ನಾವು ಉಡುಪುಗಳನ್ನು ಧರಿಸಿಕೊಳ್ಳುವಾಗ, ಆ ಉಡುಪುಗಳ ನೋಟವನ್ನು ತೆಗೆದುಕೊಳ್ಳುವೆವು. ಅದೇ ಲೀಡಿಯಲ್ಲ, ನಾವು ಯೇಸುವನ್ನು ಧರಿಸಿಕೊಳ್ಳುವಾಗ, ನಮಗೆ ಯೇಸುವಿನ ಆತ್ಮಿಕ ನೋಟವಿರುವುದು. ಬಾಪ್ಟಿಸ್ಕದಲ್ಲ ನಾವು ಯೇಸುವನ್ನು “ಧರಿಸಿಕೊಳ್ಳುತ್ತೇವೆ” (ಗ್ರೀಕ: *endo-en* ಅರ್ಥ “ಒಳಗೆ,” + *duno*, ಅರ್ಥ “ಒಳಗೆ ಮುಳುಗು,” “ಒಳಗೆ ಪ್ರವೇಶಿಸು,” ಇಲ್ಲವೇ “ಬಟ್ಟೆ ಧರಿಸು,” ಉಡುಪಿನೋಳಿಗೆ ಮುಳುಗುವ ಅರ್ಥದಲ್ಲಿ).

17. “ಕ್ರಿಸ್ತನಲ್ಲ ಒಂದೇ ಆಗುವುದು” (ಗಲಾತ್ಯ 3:28). ಯೇಸುವನ್ನು ಧರಿಸಿಕೊಂಡಿರುವ ನಾವೆಲ್ಲರೂ ಒಂದೇ ಆತ್ಮಿಕ ಸ್ವಭಾವವುಳ್ಳವರಾಗಿರುವೆವು. ಅದೇ ಸ್ವಭಾವವುಳ್ಳವರಾಗಿರುವುದು ನಮ್ಮನ್ನು ಎಲ್ಲರನ್ನೂ ಒಂದೇಯಾಗಿ ಮಾಡುತ್ತದೆ. ಇದು ನಮ್ಮನ್ನು ಒಂದಾಗಿ ಐಕ್ಯತೆಯಲ್ಲ ತರಬೇಕು.

18. “ಸುಸ್ತತಿ ಹೊಂದುವುದು” (ಕೊಲೊಸ್ಸೆ 2:11, 12). ಸುಸ್ತತಿಯು ದೈಹಿಕ ಚರ್ಮವನ್ನು ದೇಹದಿಂದ ತೆಗೆದು ಹಾಕುವಂತೆ, ಪಾಪದಿಂದ ಕೊಳೆಯಾದ ದೇಹವು ಬಾಪ್ಟಿಸ್ಕದಲ್ಲಿ ತೆಗೆದು ಹಾಕಲ್ಪಡಬೇಕು.

19. ನೋಹನು ಒಂದು “ಮಾದಲಿಯಂತೆ” (1 ಪೇತ್ರ 3:20, 21). NKJVಯು 1 ಪೇತ್ರ 3:21ನ್ನು ಸಲಿಯಾಗಿ ಭಾಷಾಂತರಿಸುತ್ತದೆ, “There is also an antitype which now saves us - baptism ...” ಒಂದು ಮಾದಲಿಯು ಅಲಂಕಾರಿಕವಾಗಿದೆ, ಅನುರೂಪವು ವಾಸ್ತವಿಕತೆಯಾಗಿದೆ. ಸುರಕ್ಷಿತತೆಗೆ ನಡಿಸಿದ ನೋಹನ ನಾವೆ ಯನ್ನು ತೇಲಿಸಿದ ನೀರು, ಈಗ ನಮ್ಮನ್ನು ರಕ್ಷಿಸುವ, “ಬಾಪ್ಟಿಸ್ಕದ” (ಅನುರೂಪ) ನೀರಿನ ವಾಸ್ತವಿಕತೆಯು ಒಂದು ನೆರಳು (ಮಾದಲಿ) ಆಗಿದೆ. ನೋಹನಿಗೆ ನಾವೆಯ ಯಾವುದೇ ಲಾಭಕರವಾದದ್ದಾಗ ಬೇಕಾದರೆ, ನೀರು ಅಗತ್ಯವಾಗಿರುತ್ತದೆ. ದೇವರು ಬೆಂಕಿಯನ್ನಾಗಲೀ, ಹುಳಗಳನ್ನಾಗಲೀ ಇಲ್ಲವೇ ನಾಶನದ ಇತರ ಸಾಧನಗಳನ್ನು ಕಳುಹಿಸಿದ್ದರೆ, ನೋಹನು ಮತ್ತು ಅವನ ಕುಟುಂಬವು ದುಷ್ಟ ಲೋಕದೊಂದಿಗೆ ನಾಶವಾಗಿ ಹೋಗುತ್ತಿತ್ತು. ಅದರ ಬದಲು ದೇವರು ನೀರನ್ನು ಕಳುಹಿಸಿದನು, ಅದು ನೋಹನನ್ನೂ ಅವನ ಕುಟುಂಬವನ್ನು ಸುರಕ್ಷಿತತೆಗೆ ತಂದಿತು. ಇದು ನಮ್ಮ ರಕ್ಷಣೆಯ ಒಂದು ಮಾದಲಿಯಾಗಿತ್ತು; ಅನುರೂಪವು ಬಾಪ್ಟಿಸ್ಕದ ನೀರು ಆಗಿರುತ್ತದೆ, ಅದರ ಮೂಲಕ ನಮ್ಮ ರಕ್ಷಣೆಗಾಗಿ ನಾವು ಬಂದಿದ್ದೇವೆ.

20. “ಒಂದು ಒಳ್ಳೇ ಮನಸ್ಸಾಕ್ಷಿ” (1 ಪೇತ್ರ 3:21). ಒಬ್ಬನು ಬಾಪ್ಟಿಸ್ಕ ಹೊಂದುವವರೆಗೆ, ಅವನು ಇನ್ನೂ ತನ್ನ ಪಾಪದಲ್ಲಿಯೇ ಇರುವನು; ಅದುದರಿಂದ, ಅವನಿಗೆ ಗಲಜಲಯ ಮನಸ್ಸಾಕ್ಷಿ ಇರುವುದು ಬಾಪ್ಟಿಸ್ಕ ಹೊಂದುವದರಿಂದ, ಯೇಸುವಿನ ರಕ್ತದಿಂದ ಶುದ್ಧೀಕರಿಸಲ್ಪಡುವದನ್ನು ಗ್ರಹಿಸಿಕೊಳ್ಳಬಹುದು. ಇದು ಪಾಪಗಳಿಂದ ತೊಂದರೆಗೊಳಗಾಗದ ಮನಸ್ಸಾಕ್ಷಿಯಿರುವದರಲ್ಲ ಪರಿಣಾಮಗೊಳ್ಳುವುದು.

## ನಾರಾಂಶ

ಅನೇಕ ವ್ಯಕ್ತಪಡಿಸಲ್ಪಟ್ಟ ಮಾದಲಿಗಳು ಬಾಪ್ಟಿಸ್ಕದೊಂದಿಗೆ ಸಂಬಂಧಿಸ

ಲ್ಪಟ್ಟಿರುವವು. ಈ ರೂಪಗಳು ಬಾಪ್ತಿಸ್ತದೊಂದಿಗೆ ಸಂಬಂಧಿಸಿದ ಆಶೀರ್ವಾದಗಳನ್ನು ಅರ್ಥಮಾಡಿಕೊಳ್ಳುತ್ತೇ ಸಹಾಯ ಮಾಡುವವು, ಅದರಿಂದ ನಮಗಾಗಿ ದೇವರು ವಿನನ್ನು ಮಾಡುತ್ತಿರುವನು ಎಂಬುದನ್ನು ಮತ್ತು ಅದಕ್ಕನುಗುಣವಾಗಿ ಪ್ರತ್ಯುತ್ತರ ಕೊಡುವುದನ್ನು ಮೆಚ್ಚಿಕೊಳ್ಳಲು ಶಕ್ತರಾಗುವೆವು.

---

ಟಿಪ್ಪಣಿ

<sup>1</sup>K. H. Rengstorff, "gennaο," in *Theological Dictionary of the New Testament*, ed. Gerhard Kittel and Gerhard Friedrich, trans. and abr. Geoffrey W. Bromiley (Grand Rapids, Mich.: Wm. B. Eerdmans Publishing Co., 1985), 115.

© 2009 Truth for Today